



ಬಾಲದಂಡೆಯ ಲೀಲೆ!

■ ಪ್ರಕಾಶ ಎಸ್. ಮನ್ಸು ಗಿ
ಚಿತ್ರ : ಅಕಾಶ



ಇದು ಮೊನಾಕೀದೇ ಕುಟುಂಬಕ್ಕೆ ಸೇರಿದ ಪಕ್ಕಿ ವೈಚಾನಿಕವಾಗಿ ಹೆಸರು ಟೆಪ್ಪಿ-ಫೋನ್‌ ಪ್ರಾರದ್ದೆಸಿ. ಇದರ ಮೂರು ಉಪ ಪ್ರಭೇದಗಳಿವೆ. ಹಿಮಾಲಯನ್ ಪ್ರಾರದ್ದೆಸಾ ಹ್ಯೋಕ್ಯಾಚರ್, ಸಿಲೋನ್ ಪ್ರಾರದ್ದೆಸಾ ಹ್ಯೋಕ್ಯಾಚರ್ ಮತ್ತು ಟೆಪ್ಪಿ-ಫೋನ್‌ ಪ್ರಾರದ್ದೆಸಾ ಹ್ಯೋಕ್ಯಾಚರ್.

2015ರವರೆಗೆ ಇಂಡಿಯನ್ ಪ್ರಾರದ್ದೆಸಾ ಹ್ಯೋಕ್ಯಾಚರ್ ಹಕ್ಕಿ ಬ್ಲಿಫ್ಸು ಪ್ರಾರದ್ದೆಸಾ ಹ್ಯೋಕ್ಯಾಚರ್ ಹಕ್ಕಿ ಮತ್ತು ಅಮುರ ಪ್ರಾರದ್ದೆಸಾ ಹ್ಯೋಕ್ಯಾಚರ್, ಹಕ್ಕಿಗಳನ್ನು ಒಟ್ಟಿರೆಯಾಗಿ ಏಣ್ಣನ್ ಪ್ರಾರದ್ದೆಸಾ ಹ್ಯೋಕ್ಯಾಚರ್ ಹಕ್ಕಿಗಳಿಂದೆ ಕರೆಯಲಾಗುತ್ತಿತ್ತು. ಈಗ ಇಂಡಿಯನ್ ಪ್ರಾರದ್ದೆಸಾ ಹ್ಯೋಕ್ಯಾಚರ್ನೇ ಟೆಪ್ಪಿ-ಫೋನ್‌ ಪ್ರಾರದ್ದೆಸಾ ಹ್ಯೋಕ್ಯಾಚರ್ ಹಕ್ಕಿಯಿಂದ ಕರೆಯಲಾಗುತ್ತದೆ. ಇದರ ಮೊಹಕ ಬ್ಲಿಫ್ಸು ದಿಂದಾಗಿ ರಾಜಹಕ್ಕಿ ಎಂದೂ ಕರೆಯುವರು. ಉದ್ದವಾದ ಬಾಲವಿರುವುದರಿಂದ ಬಾಲದಂಡೆ ಹಕ್ಕಿಯಿಂದೂ ಹೆಸರಿದೆ.

ಈ ಹಕ್ಕಿ ಶಿಕಳಾರವನ್ನೇ ಹೋಲುತ್ತದೆ. ಅದರ ಗಾತ್ರವನ್ನು ಹೋಲುವ ಇದಕ್ಕೆ ಉದ್ದ ಬಾಲವಿದೆ. ಇದು ಬಾಲ್ಯವಷ್ಟೇಯ ಗಂಡು ರಾಜಹಕ್ಕಿಯನ್ನು ಹೋಲುತ್ತದೆ. ಸುಮಾರು 19-22 ಸೆ.ಮೀ. ಉದ್ದವಿದೆ. ತಲೆಯ ಮೇಲೆ ಕವ್ಯ ಕೆರೀಟ ಹಾಗೂ ಜಪ್ಪು ಇದೆ. ದುಂಡು ಹೊಕ್ಕು, ಕವ್ಯ ಕಣ್ಣಗಳಿವೆ. ಕೆಂಗಂಡು ರಕ್ಷಿತಗಳಿವೆ. ಇದರ ಬೆನ್ನು ಕೆಂಗಂಡು, ಕೆಳಭಾಗ ಮತ್ತು ಗಂಟು ಬಿಂಬಿದ್ದು ಗಲ್ಲ ಇಡುಗಳ್ಳಿರುವುದಿಲ್ಲ. ತುಸು ಬಾದು ಮುತ್ತಿತ ಕವ್ಯ. ಆಕಾರದಲ್ಲಿ ಗಂಡು ಹಕ್ಕಿಯ ಲಕ್ಷಣವಿದ್ದರೂ, ಹಕ್ಕಿಗೆ ಅಪ್ಪಿದ್ದದ ಬಾಲವಿರುವುದಿಲ್ಲ.

ಇವು ಒಂಟಿಯಾಗಿ ಇಲ್ಲವೇ ಜೋಡಿಯಾಗಿರುತ್ತವೆ. ಕರ್ಕಾಶಾವಾದ ಕೂಗು ಹಾಕುತ್ತವೆ. ಆದರೆ ಹಾಡುವುದಿಲ್ಲ. ಸಂತಾನೋತ್ಸತ್ತಿ ಸಮಯದಲ್ಲಿ ಮಾತ್ರ ಮೆಲುವಾದ ದ್ವನಿ ಹೊರಡಿಸುತ್ತವೆ.

ಬಾಲದಂಡೆ ಹಕ್ಕಿಗಳು ಹುಳುಗಳು, ಬಿಂಬಿಗಳನ್ನು ತಿನ್ನುತ್ತವೆ. ಗಾಳಿಯಲ್ಲೇ ಕೆಟಗಳ ಬೇಟೆಯಾಡುತ್ತವೆ. ಮದ್ದೆ ಏಷ್ಯಾದ ದೇಶಗಳು, ಭಾರತ ಮತ್ತು ಮಾಯಾನ್ಯಾರ್ಗಳಲ್ಲಿ ಕಂಡುಬಂತುವೆ.

ಈ ಹಕ್ಕಿಯ ಸಂತಾನೋತ್ಸತ್ತಿಯ ಕಾಲ ಫೆಬ್ರುವರಿಯಿಂದ ಜುಲೈವರಿಗೆ ಕೆಲವೊಮ್ಮೆ ಪ್ರಾದೇಶಿಕವಾಗಿ ವ್ಯತ್ಯಯವಾಗುತ್ತದೆ. ಸಂತಾನೋತ್ಸತ್ತಿ ಕಾಲದಲ್ಲಿ ಗಂಡು ಹಕ್ಕಿ ಕೆಳಗಿನಿಂದ ಬಾಲವನ್ನು ಅಡಿಸುತ್ತ ಹಾರಾಡತೊಡಗುತ್ತದೆ. ಅದು ಬಾಲವನ್ನು ಕೊಂಬೆಯ ಮೇಲೆ ಕುಳಿತು ತಿರಿಸಿಸುವುದನ್ನು ನೋಡಲು ಕಹ್ಕಿಗೆ ಹಬ್ಬಿ. ಯಾವ ಗಂಡು ಚೆನ್ನಾಗಿ ಕುಳಿಯುವುದೋ ಅದನ್ನು ಹೆಣ್ಣು ಒಷ್ಟಿಕೊಳ್ಳುತ್ತದೆ. ಅದರತ್ತ ಆಕಷಿತವಾಗುತ್ತದೆ.

ಅನಂತರ ಹರಿಗೆಯ ತಯಾರಿ. ಮರದ ಸಣ್ಣ ಕವಲೆನಲ್ಲಿ, ಬಟ್ಟಲೆನಾಕಾರದ ಮಲ್ಲು, ನಾರಿನ ಗೂಡನ್ನು ಹೆಣ್ಣು ಮತ್ತು ಗಂಡು ಹಕ್ಕಿ ಸೇರಿ ರಚಿಸುತ್ತವೆ. ಹೆಣ್ಣು ಮೂರಿಂದ ನಾಲ್ಕು ಮೊಟ್ಟೆಗಳನ್ನಿಡುತ್ತದೆ 15 ರಿಂದ 20 ದಿನಗಳ ವರೆಗೆ ಕಾವು ಕೊಡುತ್ತವೆ. ಅನಂತರ ಮೊಟ್ಟೆಗಳಿಂದ ಮರಿಗಳು 21- 23 ದಿನಗಳಲ್ಲಿ ಹೊರಬರುತ್ತವೆ. ಗಂಡು- ಹೆಣ್ಣು ಎರಡೂ ಸಂಸಾರದ ಜವಾಬ್ದಾರಿಯನ್ನು ಹಂಚಿಕೊಳ್ಳುತ್ತವೆ.

ಇವು ಅಪರಾಪವಾಗಿ ಅರಣ್ಯಗಳಲ್ಲಿ ಕಾಳಿ ಸಿಗುತ್ತವೆ. ಹೆಚ್ಚು ಚಟುವಡಿಕೆಯಿಂದ ಇರುವುದರಿಂದ ವೋಟೋ ಕ್ಕಿಂತಿಸುವುದು ಸುಲಭದ ಕೆಲಸವಲ್ಲ. ಈಗ ವಿರಳವಾಗಿರುವ ಈ ಸ್ವರ್ಗದ ಹಕ್ಕಿಯನ್ನು ಪರಿಸರದಲ್ಲಿ ಉಳಿಸಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯೂ ಹೌದು.

